

ಕೃಷ್ಣರೂಪದ ಹಾತಗಳು

(ಯೋಹಾನ 13:1-17)

ಯೇಂನು ತನ್ನ ಪೈಯಕ್ಕಿರು ಸೇವೆಯಲ್ಲಿಲ್ಲ ಪರಲೇಕರದ ಚೇಳಾ ಪಡ್ಡಿಕೆಯ ಬಗ್ಗೆ ತೀಕ್ಷ್ಣವಾಗಿ ತಿಜದವನಾಗಿದ್ದನು. ಅತನ್ ತಾಯಿ ಅತನಿಗೆ ಅಧ್ಯಾತ್ಮ - ಹಾಡು ಎಂದು ಹೇಳಿದಾಗ, “ನನ್ನ ಸಮಯ ಇನ್ನೂಬಂದಿಲ್ಲ” (ಯೋಹಾನ 2:4) ಎಂದು ಹೇಳಿದನು. “ಅತನ್ ಕಾಲ ಇನ್ನೂ ಬಾರದೆ ಇದ್ದ ಕಾರಣ” (ಯೋಹಾನ 7:30; 8:20) ಅತನ್ ಸೇವೆಯಲ್ಲ ಅನೇಕ ನಲ ಅತನ್ ಪೈಗಳ ಅತನನ್ನು ಹಿಡಿಯಲಾಗುತ್ತಿರುತ್ತಾನೆ. ಅತನ್ ಪೈಯಕ್ಕಿರು ಸೇವೆಯ ಅಂತಿಮ ದಿನಗಳಿಗೆ ನಾವು ಬರುವಾಗ, “ನಮಯವು” ಬಂದಿದೆ ಎಂದು ಆಗಾಗ ಒತ್ತಿ ಹೇಳಲ್ಪಟ್ಟಿದೆ:

ಆಗ ಯೇಂನು ಅವಲನೆ ಉತ್ತರ ಕೊಟ್ಟಿ ಹೇಳಿದ್ದೇನಂದರೆ - ಮನುಷ್ಯ ಕುಮಾರನು ತನ್ನ ಮಹಿಳೆಯ ಹಡಬಿಯನ್ನು ಹೊಂದುವ ಸಮಯ ಬಂದದೆ (ಯೋಹಾನ 12:23).

ಹನ್ತ ಕಬ್ಬಿದ ಮುಂದೆ ಯೇಂನು ತಾನು ಈ ಲೋಕವನ್ನು ಜಟ್ಟಿ ತಂದೆಯ ಬಜಗೆ ಹೊಳೆಬೇಕಾದ ಕಾಲ ಬಂತೆಂದು ತಿಳಿಸಿಂತು, ... (ಯೋಹಾನ 13:1).

ಯೇಂನು ಈ ಮಾತುಗಳನ್ನಾಡಿದ ಮೇಲೆ ಆಕಾಶದ ತಡೆಗೆ ಕಣ್ಣಿತ್ತಿ ಹೇಳಿದ್ದೇನಂದರೆ - ತಂದೆಯೇ ಕಾಲಬಂದದೆ: ... (ಯೋಹಾನ 17:1).

ನಮ್ಮ ಇಂದಿನ ಹಾರವು ಯೋಹಾನ 13ಲಿಂದ ತೆಗೆದು ಕೊಳ್ಳಲ್ಪಟ್ಟಿದೆ. ಕ್ರಾಂತಿಯ ನೆರಳು ಉದ್ದೇಷ್ಯವಾಗಿ ಬೆಳೆಯಲ್ಪಟ್ಟಿರುವದನ್ನು ಯೇಂನು ಸ್ವತ್ವವಾಗಿ ತಿಜಿದ್ದನು. ಯೇಂನುವಿಗೆ ಜಿಬಿಸಲು ಹದಿನ್ಯೇಯ ತಾನುಗಳಿಗಿಂತ ಕಡಿಮೆ ಅವಧಿಯತ್ತು, ಆ “ತಾನು” ಬರುವದಕ್ಕಿಂತ ವೊದಲು ಯೇಂನುವಿಗೆ ತನ್ನ ಶಿಷ್ಯರೊಂದಿಗೆ ಹಂಚಿಕೊಳ್ಳಲು ಬಹಳಭಿತ್ತಿ, ಅತನ್ ಬಹಿರಂಗ ಹೊಳಧನೆಗಳ ಮನುದಿದ್ದವು. ತನ್ನ ನಿಕಟ ನಂಬಂಥ ದೊಡನೆ ಯೇಂನು ಮೇಲ್ನುಸೆಯ ಕೊಣೆಯಲ್ಲ ತನ್ನ ಶಿಷ್ಯರೊಂದಿಗೆ ಇದ್ದ ಮಹತ್ವದ ನರ್ಗ್ಯಾಂಶನ್ನು ಅವರೊಂದಿಗೆ ಜರಿಸಲು ಬಯಸಿದ್ದನು. ಮತ್ತಾಯ, ಮಾರ್ಕ ಮತ್ತು ಲಾಕ್ ಆ ಪೈಯಕ್ಕಿರು ಕ್ಷಣಗಳ ಬಗ್ಗೆ ಅನೇಕ ವಿವರಣೆಗಳನ್ನು ಕೊಟ್ಟಿದ್ದರು. ಕರ್ತನ ಭೋಜನದ ಸಿದ್ಧತೆ, ಯೇಂನುವನ್ನು ಹಿಡಿದು ಕೊಡುವದನ್ನು ಮುಂತಿಜಿಸಿದ್ದು, ಕರ್ತನ ಭೋಜನವನ್ನು ನಾಥಸಿದ್ಧಿ. ಅನಂತರದಲ್ಲ ಯೋಹಾನನು ಬರೆದಾಗ ಈ ಜಿರಪಲಬಿತ ಮಾಹಿತಯನ್ನು ಪುನರಾವರ್ತಿಸಿದ್ದಾಗ ತುನಿಃ ಆಜಲಸಿದ್ಧರಲ್ಲ ನಂಶಯಿಬಿಲ್ಲ.) ತನ್ನ ಶಿಷ್ಯರೊಂದಿನ ಯೇಂನುವಿನ ಮಹಾ ಬಿಯೋಗ ನಂದೇಶ

ವನ್ನು ಯೋಹಾನನು ದಾಬಲೆ ಮಾಡಿದನು (ಅಧ್ಯಾಯಗಳ 13-16). ಅದರನಂತರ ತನ್ನ ಶಿಷ್ಯರಿಗಾಗಿರುವ ಯೀಎನುವಿನ ಹೃದಯ ಸ್ವೀಕ್ಷಿಪಿಸಿದ ಪ್ರಾರ್ಥನೆಯನ್ನು ದಾಬಲೆ ಮಾಡಿದನು (ಅಧ್ಯಾಯ 17).

ಈ ವಿಭಾಗ ತೆರೆಯಲ್ಪಡುವಾಗ, ಅಪ್ಪೇನ್ತಲರು ಯೀಎನುವಿನ ಶಾಂತಪಡಿಸುವ ಮಾತರಿಗಳನ್ನು ಸ್ವೀಕರಿಸುವ ಮನಸ್ಸಿಗಿರುತ್ತಿದ್ದು. ಅದುದಲಂದ 13ನೇಯ ಅಧ್ಯಾಯವು ಯೀಎನು “ಕೈಪಾಪುಡದ ಹಾರಗಳನ್ನು” ಬೋಧಿಸುತ್ತೇ ಶಿಷ್ಯರ ಹಾದರಿಗಳನ್ನು ತೊಳೆಯಿವ ನಂಗತಿಯ ಕೂರಂಭವಾಗುತ್ತದೆ. ಯೀಎನು ತಮಗೆ ತೊಡುವ ಆಹ್ವಾನಕ್ಕಾಗಿ ಸಿದ್ಧರಾಗಲು ಶಿಷ್ಯಲಿಗೆ ಈ ಹಾರಗಳ ಅವಶ್ಯಕತೆಯಾಗಿ ನಿನಗೂ ನನಗೂ ಇಂದು ನಮಗಾಗಿರುವ ಯೀಎನುವಿನ ಆಹ್ವಾನಕ್ಕೆ ಸಿದ್ಧರಾಗಿರಲು ಈ ಹಾರಗಳು ಅವಶ್ಯವಾಗಿವೆ.

ದಿನತೆಯ ಪಾಠ

(ಯೋಹಾನ 13:1-5)

ಯೀಎನು ಕೈಪಾಪುಡವನ್ನು ತೆಗೆದು ತೊಡಿಸುವುದು

ಯೋಹಾನ 13-17 ತೀರ್ತಿಯ ಮುಖ್ಯ ಪ್ರಸ್ತಾಪದ ಚೇಲೆ ಕೇಂದ್ರಿಕಲಿನಲ್ಲಿಟ್ಟದೆ. ಈ ಅಧ್ಯಾಯಗಳಲ್ಲಿ ಮಾತರಿತ್ವಾಂಭತ್ವ ನಲ ತೀರ್ತಿಯ ನಮೂದಿನಲ್ಲಿಟ್ಟದೆ. ಯೋಹಾನ 13:1 ಈ ಎಲ್ಲಾ ಅಧ್ಯಾಯಗಳಿಗೆ ಹೀಗಳಿರುವ ಹಾಗೆಯೇ ಯೀಎನು ತನ್ನ ಶಿಷ್ಯರ ಹಾದರಿಗಳನ್ನು ತೊಳೆದ ವಿಷಯಕ್ಕೆ ಹೀಗಳಿರುವುದೂ ಇರುವುದು:

ಹನ್ತ ಹಬ್ಬದ ಮುಂದೆ ಯೀಎನು (ಈ ಹಬ್ಬದ ನಮಯದಲ್ಲಿ ಯೀಎನು ಮರಣ ಹೊಂದಿದನು) ತಾನು ಈ ಲೋಕವನ್ನು ಜಣ್ಣ ತಂದೆಯ ಬಣಗೆ ಹೊಳಗಬೇ ತಾದ ಕಾಲ ಬಂತೆಂದು ತಿಳಿತೊಂಡು ಲೋಕದಲ್ಲಿರುವ ತನ್ನಪರನ್ನು ತೀರ್ತಿಸಿ ಹಲಿಪೂರ್ವದಾಗಿ ಅವರನ್ನು ತೀರಿಸುತ್ತೂ ಬಂದನು.

ತೀರ್ತಿನಬೇಕೆಂದು ಯೀಎನು ನಮಗೆ ಬೋಧಿಸುತ್ತಿದ್ದಂತೆ ನೀವು ತೀರ್ತಿಸಿದರೆ ಬೇರೆ ಲಂತಿಯಾಗಿ ಮಾಡಲು ಯಾರು ತೊಡಿದಂಥ ವೇತನದ ಕೆಲಸಗಳನ್ನು ನೀವು ಮಾಡುವಿಲಿ.¹

ಈ ಭೋಜನದ ನಮಯದಲ್ಲಿ “ಅಷ್ಟರೊಳಗೆ ಸ್ವೇಕಾನನು ಸೀಮೋನನ ಮಗ ನಾದ ಇಸ್ತಲಿಯೋತ ಯಾದನ ಮನಸ್ಸಿನಲ್ಲಿ ಯೀಎನುವನ್ನು ಹಿಡು ತೊಡಿಬೇಕೆಂಬ ಅಲೋಚನೆಯನ್ನು ಹುಟ್ಟಿಸಿದ್ದನು” ಎಂದು ವಜನ 2ರಲ್ಲಿ ಸೇಲನಲಾಗಿದೆ. ಈ ಹಂತದಲ್ಲಿ ಈ ವಿವರಣೆಯ ಯಾಕೆ ತೊಡಿಲ್ಪಟ್ಟದೆ? ಕೆಲವೇ ನಿಖಿಳಗಳಲ್ಲಿ ಯೀಎನು ತನ್ನ ಎಲ್ಲಾ ಶಿಷ್ಯರ ಕಾಲುಗಳನ್ನು ತೊಳೆಯಲಾರುವನು - ಯಾದನ ಕಾಲುಗಳನ್ನು ನಹ ತೊಳೆಯಲಾರುವನು. ಯೀಎನುವು ಯಾದನ ಹಾದರಿಗಳನ್ನು ತೊಳೆಯಲಾರುವನ್ನು ನಾವು ನೊಳಿಸುವಾಗ, ಯಾದನ ಮಾಡಲು ಯೋಜಿಸಿದ್ದರ ಪೂರ್ವ ತಿಳಿತಾರ್ಥಕೆಯಾಂದಿಗೆ ಹಾಗೆ ಮಾಡಿದನೆಂಬುದನ್ನು ಜ್ಞಾಪಿಸಿತೋಜ್ಞಿ.

“ತನ್ನ ಕೈಯಲ್ಲಿ ತಂದ ಎಲ್ಲವನ್ನು ತೊಳಿದ್ದಾನೆಂತಲೂ ತಾನು ದೇವರ ಬಳಯಿಂದ ಹೊರಬಂದಿದ್ದು ಮತ್ತೆ ದೇವರ ಬಣಗೆ ಹೊಳಿತ್ತೇನೆಂತಲೂ ತಿಳಿತೊಂಡವನಾಗಿ”

ಯೇನು ಈ ಸಂಗತಿಗಳನ್ನು ಮಾಡಿದನೆಂದು ವರ್ಜನ 3 ಹೇಳುತ್ತದೆ. ಯೇನು ತಾನು ಎಲ್ಲಂದ ಬಂದಿದ್ದೇನೆ, ತಾನು ಯಾರು, ತಾನು ಎಲ್ಲಿಗೆ ಹೋಗುತ್ತೇನೆ ಎಂಬುದನ್ನು ಶಿಕ್ಷಣದಲ್ಲಿ ಯೇನು ಸೇವಕನಾಗಿರಲು ಶಕ್ತಿನಾದನು. ಇಂಜಿನ್ ಕಾಲ್ನಾರರ ಶಿಕ್ಷಣದಲ್ಲಿ ಯೇನು ಜಿತ್ತುಗಳಲ್ಲಿ ತನ್ನ ಬಗ್ಗೆ ನಿಷ್ಟಿತೆಯಿಷ್ಟುವನು ಹಾಗೂ ತಾನು ಯಾರೆಂಬುದನ್ನು ಶಿಕ್ಷಣದಲ್ಲಿ ಯೇನು ಹೋಗಿ ಬಯ್ಲುಹುದು ಎಂಬುದನ್ನು ಒಟ್ಟು ತೊಲಿಸಲಾಗಿದೆ. ಇನ್ನೊಂದು ಕಡೆಯಲ್ಲಿ ತಮ್ಮ ಬಗ್ಗೆ ತಮಗೆ ನಂಜಕೆಂಬಲ್ಲಿದೆ ಅಂಥ ಕೀಳು ತರಗತಿಯ ಕೆಲಸಗಳನ್ನು ಮಾಡುವದಲಿಂದ ತಮ್ಮನ್ನು ಕೆಳ ಚುಟ್ಟಿದಲ್ಲಿ ಕೊಳ್ಳುವುದಾಗುತ್ತದೆ ಎಂದು ಯೇಜಿನುತ್ತಾರೆ. ಯೇನು ತಾನು ಯಾರಾಗಿದ್ದನು ಎಂಬುದನ್ನು ಶಿಕ್ಷಣದಲ್ಲಿ ಯೇನು ಸೇವಕನಾದನು.

ಯೇನು "... ಉಂಟಾಗಿಸು ಇಷ್ಟು ಎದ್ದು ಹೊಳ್ಳಿದ್ದ ಮೇಲೆಳ್ಳಿದೆಯನ್ನು ತೆಗೆಣಿಸು ಕ್ಯೂಪಾವುಡವನ್ನು ತಕ್ಕಿಂಬಿಡು ನಡುವಿಗೆ ಕಟ್ಟಿಕೊಂಡನು" (3, 4 ವರ್ಜನಗಳು). ಯೇನು ಮತ್ತು ಆತನ ಶಿಕ್ಷ್ಯರು ಡಾಬಿಸಿಯ ಕಾಲಾರ್ಕ್ಯತಿ, "The Last Supper" ಎಂಬುದರಲ್ಲಿ ಜಿತ್ತಿಸಿದಂತೆ ಕುಳಿತು ತೊಂಡಿರಲಾಲ್. ಉದ್ದವಾದ ಉಂಟಾದ ಮೇಜಿನ ಹಿಂದೆ ಬೆಂಸ್ತು ಬರಗಿ ಕುಳಿತು ಕೊಳ್ಳುವಂಥ ಖಚಿಗಳರಲ್ಲ, ತೆಳುವಾದ ಜಾಹೆ ಇಲ್ಲವೇ ಕಂಬಜಿಯ ಮೇಲೆ ಎಡ ಭಾಗಗಳಲ್ಲಿ ಮೇಲೆ ಎಡ ಚೊಣಕ್ಕೆಗಳನ್ನು² ಉಂಟಾದಿದ್ದು ಬಲಗ್ಗೆಗಳಿಂದ ಉಂಟಾದ ಮಾಡುತ್ತಿದ್ದರು.³ ಹೊಟ್ಟಿಯ ತಂಡುಕುಗಳನ್ನು ಮಾಡಿ, ತಮ್ಮ ಮುಂದಿದ್ದ ಬಣ್ಣಲುಗಳಲ್ಲ ಅಣಿ ತಮ್ಮ ಬಾಯೋಕೆಗೆ ಹಾಕಿಕೊಳ್ಳುತ್ತಿದ್ದರು. ಈ ದೃಷ್ಟಿಗಳನ್ನು ನಿಮ್ಮ ಮನಸ್ಸುಗಳಲ್ಲಿ ಜಿತ್ತಿಸಿಕೊಳ್ಳುವಾಗ ಯೇನು ಮತ್ತು ಆತನ ಶಿಕ್ಷ್ಯರು ಹೆಣ್ಣು ಎತ್ತರಬಿಲ್ಲಿದ ಮೇಜಿನ ನುತ್ತ ನಾಲಾಗಿ ಒಬ್ಬಾಗಿ⁴ ಪ್ರತಿಯೊಬ್ಬನ ಹಾದಗಳ ತನ್ನ ಪಕ್ಕದಲ್ಲಿದ್ದವನ ಹಾದಗಳ ಪಕ್ಕದಲ್ಲಿರುವದನ್ನು ನೋಡಿಲಿ. ಆ ಲಿಂಗಿಯಲ್ಲಿದ್ದ ಯೇನು ಮೇಜಿನ ಬಂಜಿಯಂದ ಎದ್ದು ಶಿಕ್ಷ್ಯರ ಹಾದಗಳನ್ನು ತೊಳೆಯಲು ಸಿದ್ಧಿನಾದನು.

ಹಾದಗಳನ್ನು ತೊಳೆಯಲು ಆ ದಿನದಲ್ಲಿ ನಾಮಾಜಿಕ ದೃಷ್ಟಿಗಳಲ್ಲಿ ಅವಶ್ಯ ಚಾದ ಭಾಗಾಗಿತ್ತು ಒಬ್ಬನು ಉಂಟಾಗಿತ್ತು ಅಮಂತ್ರಿಸಲ್ಪಡುವಾಗ ಸಹಜವಾಗಿ ಅವನು ಸಾಫನ್‌ಮಾಡಿ ತಲೆಯಂದ ಹಾದದ ಪರೆಗೆ ಶಂಧನಾಗಿ ಉಂಟಾಗಿತ್ತು ಹೋರಿಸುವನು. ಹಿಂಗಿ ದ್ವರೂ ಪಲೆಸ್ಟಿನದ ದಾಲಿಗಳ ಕಸದಿಂದ ತುಂಜ (ಅಗೇ ದಾಲಿಗಳನ್ನು ಶ್ರಾಬಿಗಳು ಉಹಯೋಗಿಸುತ್ತಿದ್ದುವನ್ನು ನೆನೆತು ಮಾಡಿಕೊಳ್ಳಲಿ) ಹೋಲನಾಗಿರುತ್ತಿದ್ದರು. ಮತ್ತೆ ಬಂದರೆ ದಾಲಿಗಳ ರಾಡಿಯಂದ ತುಂಜರುತ್ತಿದ್ದರು. ಎಲ್ಲರೂ ಹಾದರಕ್ಕೆಗಳನ್ನು ಉಹಯೋಗಿಸುತ್ತಿದ್ದಲಿಂದ ಅತಿಥಿಯ ಅಮಂತ್ರಿಸಿದವನ ಮನೆಗೆ ಬಂದಾಗ ತಲೆಯಂದ ಚೊಣಕಾಲಗಳ ತೊಳಗಿನ ವರಿಗೆ ಸ್ವಷ್ಟವಾಗಿರುತ್ತಿದ್ದನು. ಆದರೆ ಅವನ ಹಾದಗಳ ಹರಡುಗಳ ನಾಮಾನ್ಯವಾಗಿ ಹೋಲನಾಗಿರುತ್ತಿದ್ದರು. ಒಳ್ಳೆ ಅತಿಧ್ಯ ಮಾಡುವವನು ತನ್ನ ಮನೆಯ ತ್ವರೆತ್ವ ದ್ವಾರಾದ ಬಂಜಿಯಲ್ಲಿ ನಿಲ್ಲು ತುಂಜದ ಹೊಡ್ಡಿ ಹಾತೆಯನ್ನು ಬೋಗುತ್ತಾರೆ, ಜಾರ್ ಹಾಗೂ ಪದಲುಗಳನ್ನು ಇಡುತ್ತಿದ್ದನು.⁵ ಒಬ್ಬನು ಮನೆಗೆ ಬರುವಾಗ ಅವನು ತನ್ನ ಹಾದರಕ್ಕೆಗಳನ್ನು ತೆಗೆಯಿವನು.⁶ ಯಾರಾದರೂ ಅವನ ಹಾದಗಳನ್ನು ತೊಳೆಯಿವನು. ನಾಮಾನ್ಯವಾಗಿ ಇದು ಗುಲಾಮನಿಂದ ಮಾಡಲ್ಪಡುತ್ತಿತ್ತು ಯಾಕಂದರೆ ಇದು ಬಹಳ ಹಿಂನಾವಾದ ಕೆಲಸ ಎಂದು ಶಿಕ್ಷಣದಲ್ಲಿ ಇದು ಅಣ್ಣ ಹಿಂನಾವಾದದಲ್ಲಿ ಅತಿಥಿಗಳ ಹಾದಗಳನ್ನು ತೊಳೆಯಲು ಇಷ್ಟಾಯ ಮಾಡುತ್ತಿರಲಾಲ್. ಅನ್ಯಜನಾಂಗದ ಸೇವಕರು ಮಾತ್ರವೇ ಅದನ್ನು ಮಾಡಲು ಅಜ್ಞಾಹಿನಲ್ಪಡುತ್ತಿದ್ದರು, ಅತಿಥಿಗಳ ಹಾದ ತೊಳೆಯಲು ಸೇವಕರಿಲ್ಲಿದ್ದರೆ, ಒಳ್ಳೆ ಅತಿಧ್ಯ ಮಾಡುವವನು ತಾನೇ ಇದನ್ನು ಮಾಡುತ್ತಿದ್ದನು. ಅತಿಧ್ಯ ಮಾಡುವವನು

ಇಲ್ಲಿದ್ದರೆ (ಪ್ರೀಲಾಜಿಗೆಯ ಕೋಣೆಯಲ್ಲಿದ್ದಂತೆ) ಅತಿಧಿಗಳು ಒಬ್ಬರೊಬ್ಬರ ಹಾದ ತೊಳೆಯಿತ್ತಿದ್ದರು. ಹೊಲನಾದ ಹಾದಗಳೊಂದಿಗೆ ಉಂಟಕ್ಕೆ ಒರಗಿ ಕೊಳ್ಳುವಂಥದ್ದು ಯೋಜನಲಾರದ ನಂತರಿಯಾಗಿದೆ.

ತೊಳೆಯಿದ ಹಾದಗಳೊಂದಿಗೆ ಶಿಷ್ಯರು ಯಾಕೆ ಮೇಚಿನ ಸುತ್ತ ಕುಳಿತು ಕೊಂಡಿದ್ದರು? “ತಮ್ಮಾಲ್ಯಾ ಯಾವನು ಹೆಚ್ಚಿನವನೆನಿಸಿ ಕೊಳ್ಳುವವನು ಎಂಬ ವಿಷಯದಲ್ಲಿ ಅವರೊಳಗೆ ಜಣೆ ಹುಟ್ಟಿತು” (ಲಾಕ 22:24) ಎಂದು ಲಾಕನು ಹೇಳುತ್ತಾನೆ. ಅದು ನಿಮಗೆ ಕೇಳಿನವದಿಲ್ಲವೆ? “ನಾನು ಮೊದಲು ಕರೆಯಲ್ಪಟ್ಟವನು” ಎಂದು ಅಂತ್ಯೇಯನು ಹೇಳುತ್ತಾನೆ. “ನಾನು ಹೆಚ್ಚಿಕೆಯಾದವನು” ಎಂದು ಯೋಹಾನನು ಹೇಳುತ್ತಾನೆ. “ಹರಲೋಕ ರಾಜ್ಯದ ಜಂಗದ ಕೈಗಳ ನನಗೆ ಕೊಡಲ್ಪಟ್ಟಿದೆ” ಎಂದು ಬೇತನು ಹೇಳುವನು. ಕೋಣೆಯೆಲ್ಲವೂ ಗವರ ಶ್ವರದಯಗಳಿಂದಲೂ ಹೊಲನಾದ ಹಾದಗಳಿಂದಲೂ ತುಂಜಕೊಂಡಿದ್ದವು. ಅವರು ಸೀಂಹಾನನಕ್ಕಾಗಿ ಹೊಂರಾಡಲು ಸಿದ್ಧರಾಗಿದ್ದರು ಆದರೆ ಪವಾಗಾಗಿ ಅಲ್ಲ. ಹೀಗೆ ಇನ್ನೊಬ್ಬರ ಹೊಲನಾದ ಹಾದಗಳ ಮುಂದೆ ತಿತ್ಯಯೊಬ್ಬರ ಮುಖಿದ್ದು ಒರಗಿ ಕೊಂಡಿದ್ದರು.

ಅದು ಈ ಮಾತುಗಳಿಗೆ ಹಿನ್ನಲೆಯಾಗಿದೆ: “ಯೀನು ... ಉಂಟವನ್ನು ಜಟ್ಟು ಎದ್ದು ಹೊಂದಿದ್ದ ಮೇಲ್ನೊದಿಕೆಯನ್ನು ತೆಗೆದಿಟ್ಟು ಕೈಪಾಪುಡವನ್ನು ತಕ್ಕೊಂಡು ನಡುವಿಗೆ ಕಟ್ಟಿಕೊಂಡನು” (ಪ್ರ. 4 ವರ್ಜನಗಳು). ತೆಲನ ಮಾಡಲು ನಮ್ಮ ಕೋಣೆಗಳನ್ನು ತೆಗೆದಿಟ್ಟು, ನಮ್ಮ ತೊಳೆಗಳನ್ನು ಮೇಲಕ್ಕೆ ನುತ್ತುವಂತೆ⁷ ಯೀನು ಎದ್ದು ತನ್ನ ಮೇಲ್ನೊದಿಕೆಯನ್ನು ತೆಗೆದಿಟ್ಟಿನು. ಆಯೇಲೆ ಕೈಪಾಪುಡವನ್ನು ತಕ್ಕೊಂಡು ತನ್ನ ನಡುವಿಗೆ ಕಟ್ಟಿಕೊಂಡನು. ಹಾದಗಳನ್ನು ತೊಳೆದ ನಂತರ ಒರನುವದಕ್ಕಾಗುವಂತೆ ಈ ಪವಲು ಅತನ್ ನಡುವಿಗೆ ಸುತ್ತಿ ತೊಳೆಗಳಾದುವಂತಿತ್ತು.⁸

“ಆಗ ಬೋಣಿಯಿಲ್ಲ ನಿಲ್ರ ಹಾಕಿಕೊಂಡು ಶಿಷ್ಯರ ಕಾಲುಗಳನ್ನು ತೊಳೆಯುವದಕ್ಕಾ ನಡುವಿಗೆ ಕಟ್ಟಿಕೊಂಡಿದ್ದ ಕೈಪಾಪುಡದಿಂದ ಒರನುವದಕ್ಕಾ ಜೂರಂಭಿಸಿದನು” (ಪ. 5). ಯೀನುವು ಮಾಣಕಾಲಾಲ ಶಿಷ್ಯರ ಹಾದಗಳನ್ನು ತೊಳೆಯಲು ಜೂರಂಭಿಸುವದನ್ನು ಕಟ್ಟಿಸಿಕೊಳ್ಳಿಲ್ಲ.⁹ ಯಾರು ಅತಿಹೆಚ್ಚಿನವರು ಎಂಬ ವಾದ ಸಿಲ್ಲಾತ್ಮದ; ನಷ್ಟ ಮಾತುಗಳು ಮಾಯಾಗುತ್ತವೆ, ಎಲ್ಲ ದೃಷ್ಟಿಗಳು ಮಾನಗೊಳ್ಳತ್ತವೆ; ಉಳಿದ್ದು ಒಂದೇ ಶಭ, ಅದು ಯೀನು ಹಾದ ತೊಳೆಯುವದಲಿಂದ ಆದದ್ದು: ನಿಲ್ರ ಸುಲಾಯಿವ, ಹಾದಗಳ ಮೇಲೆ ನಿಲ್ರ ಹಾಕುವ, ಪವಾನಿಂದ ಒರನುವ, ಹೊಸದಾದ ನಿಲನ್ನು ಜೆಲ್ಲುವ, ಬೇಸಿನಾದಲ್ಲ ನಿಲ್ರ ಸುಲಾಯಿವ ಮತ್ತು ಯೀನುವಿನ ಉಸಿರಾಟದ ಶಭ. ಶಿಷ್ಯರು ತೇಜಾಟದಿಂದ ಒಬ್ಬರನ್ನೊಬ್ಬರ ನೇಂಡುವ ಹಾಜಿನಾಗಿ ನಾನು ಉಹಿನುತ್ತೇನೆ.

ಯೀನು ಒಬ್ಬರ ನಂತರ ಒಬ್ಬರ ಹಾದಗಳನ್ನು ತೊಳೆಯಿತ್ತ ಹೋಣಿತ್ತಿದ್ದಂತೆ ಅತನು ಅವಲಗೆ ನೇವಕರಾಗಬೇಕೆಂದು ಬೋಧಿಸಿದನು. “ನಿಂವು ನನ್ನ ಶಿಷ್ಯರಾಗ ಬೇಕೆಂದಿದ್ದರೆ ನಿಂವೂ ನಹ ನಿಮ್ಮನ್ನು ತಗ್ಗಿಸಿಕೊಳ್ಳಲು ಸಿದ್ಧರಾಗಿರಬೇಕು” ಎಂದು ಅತನು ಹೇಳಿದನು.

ತಾನು ಮಾಡಲಕ್ಕೆ ಸಿದ್ಧನಾಗಿರದ ಯಾಪುಡನ್ನೇ ಮಾಡಲು ಯೀನು ತನ್ನ ಶಿಷ್ಯಲಿಗೆ ಕೇಳಿತ್ತಾನ್ನಿ. ಯೀನು ಹರಲೋಕದಿಂದ ಬಂದಾಗ, ಅತನು “ತನ್ನನ್ನು ಬಲಿದು ಮಾಡಿಕೊಂಡು ದಾನನ ರೂಪವನ್ನು ಧರಿಸಿಕೊಂಡು ... ಮನುಷ್ಯನಾಗಿ ಕಾಣಿಸಿ ತೊಂಡಿದ್ದಾಗ ತನ್ನನ್ನು ತಗ್ಗಿಸಿಕೊಂಡನು ...” (ಫಿ಼ಾಷ್ಖಿ 2:7, 8). ತನ್ನ ನಿಯೋಗದ ಬಗ್ಗೆ ಮಾತನಾಡುತ್ತ ಯೀನು, “ಮನುಷ್ಯ ತಮಾರನು ನೇಡೆ ಮಾಡಿಸಿಕೊಳ್ಳುವದಕ್ಕಾಗಿ

ಬರಲ್ಲ, ನೇವೆ ಮಾಡುವದಕ್ಕು ಅನೇಕರನ್ನು ಜಡಿಸಿ ಕೊಳ್ಳುವದಕ್ಕಾಗಿ ತನ್ನ ಶಾಂತವನ್ನು ಕೆಡುಕೊಡುವದಕ್ಕು ಬಂದನು” (ಮತ್ತಾಯ 20:28) ಎಂದು ಹೇಳಿದನು. ಯಾರು ಹೆಚ್ಚಿನವರು ಎಂಬುದರ ಬಗ್ಗೆ ಶಿಕ್ಷ್ಯರು ಜರ್ಜನುವಾಗ ಆದನು ಅವಲಿಗೆ, “ಆದರೆ ನಾನು ನಿಮ್ಮಿಲ್ಲ ನೇವೆ ಮಾಡುವವನಂತಿದ್ದೇನೆ” (ಲೂಕ 22:27) ಎಂದು ಹೇಳಿದನು.

ನಾವು ನೀ “ಬರಲನ್ನು ತೆಗೆದು ಕೊಳ್ಳುವ” ಅವಶ್ಯಕತೆಯಡಿ

ಇಂದು ನಾವು ದೀನತೆಯ ತತ್ವವನ್ನು ಕೇವಲ ತುಳಗಳಿಂದ ಹೇಳುತ್ತೇಂದೆ: ನಾವು ದೀನ ಮನಸ್ಸುಷ್ಟಪರಾಗಿರಬೇಕಿಂದು ಸತ್ಯವೆಂದಪ್ರ ಜೀವಿಸುತ್ತದೆಂದು ತಿಳಿದಿದ್ದೇಂದೆ. ಹಿಂದಿದ್ದರೂ ದೀನತೆಯ ನಮ್ಮೀಲ್ಲ ಹೆಚ್ಚಾದವರು ಹೊಗಳುವ ಇಲ್ಲವೇ, ಅಂಥಳ್ಳಿಸುವ ಸದ್ಯಂಜಾರಿಯವರಿಲ್ಲ, “ದೀನತೆ” ಹಾಗೂ “ತಗ್ರಿಸುವಿಕೆಯು” ಒಂದೇ ಮೂಲದಿಂದ ಬರುತ್ತದೆ. “ನನ್ನ ಜೀವನದಲ್ಲ ನಾನು ಅಷ್ಟು ತಗ್ರಿಸಲ್ಪಟ್ಟಿರಲ್ಲ!” ಎಂದು ಯಾರೋ ಹೇಳಿದ್ದನ್ನು ಬಹುಶಃ ನಿಂತು ಕೇಳಿರಬಹುದು. ತಗ್ರಿ ಸಲ್ಲಾಡುವದನ್ನು ನಾಜಿಕೆ ಪಡಿಸಿಕೊಳ್ಳುವದನ್ನು ಇಲ್ಲವೇ ತೊಡಕಿನಲ್ಲ ಸಿಕ್ಕಿಕೊಳ್ಳುವದನ್ನು ಯಾರೂ ಮೆಚ್ಚೊಳ್ಳುವದಿಲ್ಲ. ಆದರೆ ಇದನ್ನು ಅರ್ಥಮಾಡಿಕೊಳ್ಳಲಿ. ಹಾಗೆನ್ನು ತೊಳೆಯುವುದು. ತಗ್ರಿಸಿಕೊಳ್ಳಬಿಕೆಯ ಅನುಭವವಾಗಿತ್ತು. ಇತರಲಿಗೆ ನೇವೆ ಮಾಡುವುದು ದೀನತೆ ಮತ್ತು ತಗ್ರಿಸಿಕೊಳ್ಳಬಿಕೆ ಆಗಿರುವುದು.

ನಮ್ಮೀಲ್ಲ ಅನೇಕರು “ನೇವಕರು” ಎಂದು ಕರೆಯಲ್ಪಡುವದನ್ನು ವಿರೋಧಿಸುವದಿಲ್ಲ, ನಾವು “ತತ್ತವ ಮಹಾನೇವಕರು” ಎಂದು ತಿಳಿಯಲ್ಪಟ್ಟರೆ ಬಹಳ ಆನಂದ ಹಡುತ್ತೇಂದೆ. ನೇವಕರಂತೆ ನಡಿಸಿಕೊಳ್ಳುವದನ್ನು ನಾವು ಸಹಿಸಿಕೊಳ್ಳುವದಿಲ್ಲ. ಹೊನ ಒಡಂಬಿಕೆಯ ನಮಯಗಳಲ್ಲ ನೇವಕರು ದುರುಪಯೋಗ ಪಡಿಸಿ ಕೊಳ್ಳಲ್ಪಟ್ಟರು ಮತ್ತು ಕೆಟ್ಟ ಲೀಟಯಲ್ಲ ನಡಿಸಲ್ಪಟ್ಟರು. ನೇವಕರಿಗೆ ಮೆಚ್ಚಿಕೆ ಪ್ರಕ್ರಿಯೆಯನ್ನಿದ್ದಿಲ್ಲ, ಒಬ್ಬ ನೇವಕನು ಒಂದು ಕಾರ್ಯ ಮುಗಿಸಿದಾಗ, ಅವನ ಒಡೆಯನು ಎಷ್ಟು ನಲ ಅವನನ್ನು ಹೊಗಿಂಬ ಬಹುದೆಂದು ನಿಂತು ತಿಳಿಯಿತ್ತೀಲಿ? “ದಾಸನೇ, ನಿನೇ ಧನ್ಯವಾದ! ನಿಂನು ದೊಡ್ಡ ಕೆಲಸಮಾಡಿದ್ದೀ ಹಾಗೂ ಸಿಜವಾಗಿಯೂ ಅದನ್ನು ಮೆಚ್ಚಿಕೊಳ್ಳುತ್ತೇನೆ” ಎಂದು ಹೇಳುವನೋ? ನಿಮಗೆ ಉತ್ತರ ತಿಳಿದದೆ: ಎಂದೂ ಇಲ್ಲ.

ನಾವು ನೇವಕರಾಗಿರಲು ಸಿದ್ಧಾಗಿಯವೇಂಬೋ? ಇತರಲಿಗೆ ನೇವೆಮಾಡಲು ನಮ್ಮನ್ನು ದೀನರಾಗಿ ಮಾಡಿಕೊಳ್ಳಲು ಇಷ್ಟಪುಳ್ಳಪರಾಗಿರುವೇಂಬೋ. ಬೇರೆ ಯಾರೂ ಮಾಡಲು ಬಯಸದ ಅಶುದ್ಧವಾದ ಕೆಲಸಗಳನ್ನು ಮಾಡಲು ಇಷ್ಟಪುಳ್ಳಪರಾಗಿಯವೇಂಬೋ? ಬೇರೆಯವರು ನಮಗೆ ನಹಾಯಮಾಡದಿದ್ದರೂ ಬೇರೆಯವರು ತಮ್ಮ ಭಾಗವನ್ನು ಮಾಡದಿದ್ದರೂ ನೇವೆಮಾಡಲು ನಾವು ಇಷ್ಟಪುಳ್ಳಪರಾಗಿದ್ದೇವೋ? ಇತರರು ಮೆಚ್ಚುವರೆಂಬ ಕಾರಣದಿಂದಲ್ಲ, ಆದರೆ ಮಾಡಲು ಅದು ನಲಿಯಾದ ನಂಗತಿಯಾಗಿರುವ ಕಾರಣದಿಂದ ನೇವೆ ಮಾಡಲು ನಾವು ಇಷ್ಟಪುಳ್ಳಪರಾಗಿಯವೇಂಬೋ?

ತೇ ಲೀಟಯ ನೇವೆ ಮಾಡುವುದು ಕಲಣವಾದದ್ದು, ದೀನತೆಯ ಕೈಸ್ತ ವ್ಯಾಂಗ ತಮುದಳ್ಲ ಅತಿ ಕಲಣವಾದ ತಮವಾಗಿದೆ ಎಂದು ಯಾರೋ ಹೇಳಿದ್ದಾರೆ. ಹಿಂದಿದ್ದರೂ ನಾವು ದೀನತೆಯ ಹಾರ ಕಲಾಯ ಬೇಕೆಂದು ಯೇಣು ಹೇಳಿದ್ದಾನೆ. ಥಲನಾಯರ ಗರ್ವವನ್ನು ಯೇಣು ಖಂಡಿಸಿದಾಗ ಹಿಂಗೆ ಹೇಳಿದನು: “ನಿಮ್ಮೀಲ್ಲ ಹೆಚ್ಚಿನವನು ನಿಮ್ಮ ನೇವಕನಾಗಿರಬೇಕು. ತನ್ನನ್ನು ಹೆಚ್ಚಿಸಿಕೊಳ್ಳುವವನು ತಗ್ರಿಸಲ್ಪಡುವನು. ತನ್ನನ್ನು ತಗ್ರಿಸಿಕೊಳ್ಳುವವನು ಹೆಚ್ಚಿಸಲ್ಪಡುವನು” (ಮತ್ತಾಯ 23:11, 12).¹⁰ ಇಗಕ್ಕು ಹನತೆಗೆಯಾದನ್ನು ಹುಡುತ್ತುತ್ತದೆ; ಯೇಣುವಿನ ಅನುಯಾಯಿಯ ನೇವೆಮಾಡುವ ಅವಕಾಶವನ್ನು ಹುಡುತ್ತುತ್ತಾನೆ.

ಜವಿತ್ರತೆಯ ಹಾತ

(ಯೋಹಾನ 13:6-11)

ನಮಗೆ ಅಟ್ಟಿಕೆ ಪ್ರಭುಗಳಿಗೆ ಅಪಶ್ಯಿತವೆಯದೆ

ಯೇಸು ಮುಂದುವರಲಂತೆ, ಶಿಷ್ಯರ ಹಾದ ತೊಳೆಯಿವಾಗ ಆತನು 13 ಹಾದರಕ್ಕಿಗೆ ಬಳಗೆ ಬಂದನು.¹¹ “ಹೀಗೆ ಸಿಳಮೆಣ ಹೆತ್ತನ ಬಳಗೆ ಬರಲು ಇವನು ಅತನಿಗೆ - ಕರ್ತನೇ, ನಿನು ನನ್ನ ಕಾಲುಗಳನ್ನು ತೊಳೆಯಿ ಬೇಕೇ? ಎಂದು ಹೇಳಿದನು” (ವ. 6). ಯೇಸು ಯಾಕೆ ದಾನನ ದೀನತೆಯ ಕಾರ್ಯ ಮಾಡುತ್ತಿರುವನೆಂಬುದನ್ನು ಹೆತ್ತನು ಅಥವಾಡಿಕೊಳ್ಳಲಿ.

“ಅದಕ್ಕೆ ಯೇಸು - ನಾನು ಮಾಡುವದು ಈಗ ನಿನಗೆ ತಿಳಿಯವದಿಲ್ಲ, ಇನ್ನು ಮೇಲೆ ನಿನಗೆ ತಿಳಿಯವದು ಅಂದನು” (ವ. 7). “ನನ್ನ ಮರಣ, ಪುನರುತ್ಥಾನ, ದಿವಾರೋಹಣ ಮತ್ತು ಹವಿಶ್ವಾತ್ಮನ ಬರೋಣದ ನಂತರ ನಿನ್ನ ತಿಳಿದು ತೊಳ್ಳಬಿಲಿ” ಎಂದು ಯೇಸು ವಿವರಿಸಿದನು.

ಹಿಂಗಿದ್ದರೂ ಹೆತ್ತನು ಆ ನಮಯದಲ್ಲ ಅಥವಾಡಿ ತೊಳ್ಳಲಿ, “ನಿನು ನನ್ನ ಕಾಲುಗಳನ್ನು ಎಂದಿಗೂ ತೊಳೆಯಬಾರದು” (ವ. 8) ಎಂದು ಅವನು ಯೇಸುವಿಗೆ ಹೇಳಿದನು. ಮೂಲ ಭಾಷೆಯಲ್ಲ ಈ ವಾಕ್ಯವು ಎರಡು ನಿಷೇಧಗಳನ್ನು ಒಳಗೊಂಡಿದೆ: ಇಂಗ್ಲಿಷಿನಲ್ಲಿ ಎರಡು ನಿಷೇಧಗಳು ಒಂದನ್ನೊಂದು ರದ್ದುಗೊಳಿಸುತ್ತವೆ. ಅದರೆ ಗ್ರೀಕಿ ನಲ್ಲಿ ಅವು ನಿಷೇಧವನ್ನು ತೆಳುಗೊಳಿಸುತ್ತವೆ. ಅಕ್ಷರಶಃವಾಗಿ ಹೆತ್ತನು, “ಎಂದೆಂದಿಗೂ, ಎಂದೆಂದಿಗೂ ನನ್ನ ಹಾದಗಳನ್ನು ತೊಳೆಯಬಾರದು” ಎಂದು ಹೇಳಿದನು.

“ಯೇಸು - ನಾನು ನಿನ್ನನ್ನು ತೊಳೆಯಿದ್ದರೆ ನನ್ನ ನಂಗಡ ನಿನಗೆ ಹಾಲ್ಲಿ ಅಂದನು” (ವ. 8ಬಿ). ಈ ವಿಷಯದಲ್ಲಿ ಯೇಸುವಿಗೆ ಹೆತ್ತನು ಒಟ್ಟಿಕೊಳ್ಳಲಿದ್ದರೆ ಅವರಿಖಿಲಿಗೂ ಯಾವುದೇ ಅನ್ಯೋನ್ಯಾಸೆಯಲ್ಲಿರುವುದುಿಲ್ಲ.

ಹೆತ್ತನೆಂದೂ ಅಥವಾ ಕೆಲನ ಮಾಡಿದವನಲ್ಲ “ಕರ್ತನೇ, ನನ್ನ ಕಾಲುಗಳನ್ನು ಮಾತ್ರವಲ್ಲದೇ ಕೈಗಳನ್ನು ತಲೆಯನ್ನು ನಂತರ ತೊಳೆಯಬೇಕು” (ವ. 9) ಎಂದು ಉತ್ತರ ತೊಳ್ಣನು. “ಒಳ್ಳಿಯದು ಕರ್ತನೇ, ನಿನಗೆ ನಾನು ಮಾಡಿನು. ಅದು ನನ್ನನ್ನು ನಿನ್ನ ಅನ್ಯೋನ್ಯಾಸೆಯಲ್ಲಿರುವಂತೆ ಮಾಡಿದರೆ, ನನ್ನ ತಲೆಯಂದ ಹಾದದವರೆಗೆ ತೊಳೆ” ಎಂದು ಇನ್ನೊಂದು ಮಾತಿನಲ್ಲ ಹೇಳಬಹುದು.

“ನಾನು ಮಾಡಿಕೊಂಡವನು¹² ಕಾಲುಗಳನ್ನು ತೊಳೆಯಿವದಲ್ಲದೆ ಬೇರೆನೂ ತೊಳೆಯ ಬೇಕಾಗಿರುವದಿಲ್ಲ. ಅವನ ಚ್ಯಾಯಲ್ಲಾ ಶುಧಿವಾಗಿದೆ” (ವ. 10) ಎಂದು ಯೇಸು ಉತ್ತರ ತೊಳ್ಣನು. ವೊದಲು ಗಮನಿಸಿದಂತೆ ಉಚಿತಕ್ಕಾಗಿ ಹೊರಡುವ ಚೊದಲು ಅತಿಥಿಗಳು ನಾಮೋನ್ಯವಾಗಿ ನಾನು ಮಾಡುತ್ತಿದ್ದರು. ಹೀಗೆ ನಂಭೂಟವಾಗಿ ನ್ಯಾಜ್ವಾ ಗಿರಲು ಅವರು ತಮ್ಮ ಹಾದಗಳನ್ನು ತೊಳೆದು ತೊಳ್ಳುವ ಅವಶ್ಯಕತೆಯಾಗಿ ಹೆತ್ತನ ದೇಹದಲ್ಲ ತೊಳೆಯಲ್ಪಡಿಸಿಕಾದ ಒಂದೇ ಭಾಗವು ಅವನ ಹಾದಗಳಾಗಿದ್ದವು.

ಆಗ ಯೇಸು, “ಶುಧಿರಾಗಿದ್ದಿಲ್ಲ. ಅದರೆ ನಿಮ್ಮಲ್ಲಾ ಎಲ್ಲರೂ ಶುಧಿರಲ್ಲ” (ವ. 10ಬಿ) ಎಂಬ ಗೂಡಾಭಾವದ ಹೇಳಿಕೆ ಕೊಡಿಸಿದನು. ಮೂಲ ಹಿಂದೂ ಲ್ಯಾಂಗ್ಲಿಷ್ “you” (ವ. 8) ಎಂಬುದನ್ನು ಯೇಸು ಏಕವಜನದಲ್ಲ ಉಪಯೋಗಿಸಿದನು (ಇಂಗ್ಲಿಷಿನಲ್ಲಿ “you” ಎಂಬುದಕ್ಕೆ ಬೇರೆ ಬಹುವಜನ ಶಭ್ಯವಿರುವದಿಲ್ಲ.¹³ ಅದರೆ ಗ್ರೀಕಿನಲ್ಲಿ ಇತ್ತು). ಹೀಗೆ ಯೇಸು ಹೆತ್ತನ ಕಡೆಯಂದ ತಿಳಿಗಿ ಎಲ್ಲಾ ಶಿಷ್ಯರಿಗೆ ಮಾತನಾಡಲು ಶೂರಂಭಸಿದನು.

ಅವರ ಶ್ರಾವತ ದೇಹಗಳಿಗೆ ನಂಬಂಧಿಸಿ “ನೀವೆಲ್ಲರೂ ಶುದ್ಧರಾಗಿದ್ದಿಲ್ಲ” ಎಂದು ಅತನು ಹೇಜದನು. ಅಮೇಲೆ ಅತನು ಆತ್ಮಿಕ ಉತ್ತರದ ಕಡೆಗೆ ತಿರುಗಿ, ತನ್ನ ದ್ವಿನಿಯಲ್ಲಿ ದುಃಖದೊಂದಿಗೆ “ಆದರೆ ನಿಮ್ಮಿಳ್ಳ ಎಲ್ಲರೂ ಅಲ್ಲ” ಎಂದು ಹೇಜದನು.

ಯೇಣುವಿನ ಅರ್ಥದ ಬಗ್ಗೆ ನಾವು ಉಹಿಸಬೇಕಾಗಿಲ್ಲ, ಯಾಕಂದರೆ ಮುಂದಿನ ವಜನವು ವಿವರಿಸುತ್ತದೆ: “ಯೇಣು ತನ್ನನ್ನು ಹಿಡುಕೊಡುವವನು ಇಂಥವನೇ ಎಂದು ತಿಜಿದಿದ್ದರಲ್ಲಿದೆ ನಿಮ್ಮಿಳ್ಳ ಎಲ್ಲರೂ ಶುದ್ಧರಲ್ಲವೆಂದನು” (ಪ. 11). “ನಿಮ್ಮಿಳ್ಳ ಎಲ್ಲರೂ ಶುದ್ಧರಲ್ಲ” ಎಂಬುದು ಯೂದಸಿಗೆ ನಂಬಂಧಿಸಿತ್ತು ಬಹುಶಃ ಯೂದನನ್ನು ಪರಿವರ್ತಿಸಲು ಯೇಣು ಮಾಡಿದ ಕೊನೆಯ ತ್ಯಾಗಿರಬಹುದು.

ಯೇಣು ಶಿಷ್ಯರ ಹಾದಗಳನ್ನು ತೊಳೆಯುತ್ತಿದ್ದಾಗ್ ಅವರ ದೈಹಿಕ ಶುದ್ಧತೆಗಿಂತ ಹೆಚ್ಚಾಗಿ ಅವರ ಆತ್ಮಿಕ ಶುದ್ಧತೆಯ ಬಗ್ಗೆ ಅನಂತ್ರಾನಾಗಿರ್ದಿನೆಂಬ ಸರ್ಕಾರನ್ನು ಒತ್ತಿಹೋಚಿ ಬಯಸುತ್ತೇವೆ. ಇದನ್ನು ನಾವು ಮನಸ್ಸಿನಲ್ಲಿಟ್ಟು ಕೊಂಡರೆ, ವಜನ ಕಿರಣ್ಯ ಯೇಣುವಿನ ಹೇಜಕೆಯು ಆಳವಾದ ಅರ್ಥ ಕೊಡುತ್ತದೆ. “ನಾನು ನಿನ್ನನ್ನು ತೊಳೆಯಿದಿದ್ದರೆ ನನ್ನ ನಂಗಡ ಸಿನಗೆ ಹಾಆಲ್.” ಆತ್ಮಿಕವಾಗಿ ಆ ಹೇಜಕೆ ನಿಮ್ಮಿಳ್ಳ ವಿಷಯದಲ್ಲಿಯೂ ನರ್ಕೆವಾಗಿದೆ. ಯೇಣುವಿನ ರಕ್ತದಲ್ಲಿ ನಾವು ತೊಳೆಯಲ್ಪಡಿದ್ದರೆ ಅತನೊಂದಿಗೆ ನಮಗೆ ಅನೆಂಬ್ರೇನ್ಸ್‌ತೆಯಿರುವದಿಲ್ಲ. “ಯೇಣು ಕೀಂತ್ರಿನು... ನಿಮ್ಮಿಳ್ಳ ಪ್ರೀತಿನುವವನೂ ತನ್ನ ರಕ್ತದ ಮೂಲಕ ನಿಮ್ಮಿಳ್ಳ ಹಾಹಗಳಿಂದ ಜಡಿಸಿದವನೂ...” ಎಂದು ಶ್ರವಣನೇ 1:5 ಹೇಳುತ್ತದೆ.

ದೇವರಿಂದ ದೂರ ಹೇಳಿದ ಹಾಹಿಗಳಾದ ನಾವು ಯೇಣುವು ತನ್ನ ರಕ್ತದಲ್ಲಿ ತೊಳೆಯಿವಂತೆ ನಾವು ಅತನಲ್ಲಿ ದಿಂಕಾನ್ನಾನು ಹೊಂದುವ ಅವಶ್ಯಕತೆಯಿದೆ: “ಎದ್ದು ಅತನ ಹೆನರನ್ನು ಹೇಜಕೊಳ್ಳುವವನಾಗಿ ದಿಂಕಾನ್ನಾನು ಮಾಡಿಸಿಕೊಂಡು ನಿನ್ನ ಹಾಹಗಳನ್ನು ತೊಳೆದು ತೋ” (ಅ. ಕೃ. 22:16) ಎಂದು ಹೊಲಿಸಿಗೆ ಅನನಿಯಾನು ಹೇಜದನು. ನಾವು ಆತ್ಮಿಕವಾಗಿ “ತಲೆಯಂದ ಹಾಹದ ವರೆಗೆ” ತೊಳೆಯಲ್ಲಿ ಘ್ರಣಂತರ ಜೀವನದ ಕೊಳೆ ಹೊಲಿಸುಗಳ ಮೂಲಕ ಅನುದಿನವು ನಡೆದು ಹೋಗಿ ಬಹುದು. ಕೈನ್ಯರಾಗಿ ನಮಗೆ ಯೇಣುವಿನ ಕೈಯಂದ ನತತವೂ ಶುದ್ಧಿಕರಣದ ಅವಶ್ಯಕತೆಯಿರುವುದು.

ನಿಮ್ಮ ಹಾಹಗಳನ್ನು ಒಟ್ಟಿಕೊಂಡು ಅಲಕೆ ಮಾಡಿದರೆ ಅತನು ನಂಜಗಳನ್ನೂ ನಿಲೈಪಂತನೂ ಆಗಿರುವದಿಲ್ಲ ನಿಮ್ಮ ಹಾಹಗಳನ್ನು ಶ್ವಷಿಸಿ ಜಣ್ಣು ನಕಲ ಅನಿಲೆಯನ್ನು ಪರಿಹರಿಸಿ ನಿಮ್ಮನ್ನು ಶುದ್ಧಿಮಾಡುವನು. ನಾವು ಹಾಹವಾಡಲ್ಪಡುವುದರೆ ಹೇಜದರೆ ಅತನನ್ನು ನುಳ್ಳಾರನಾಗಿ ಮಾಡುತ್ತೇವೆ ಮತ್ತು ಅತನ ವಾಕ್ಯವು ನಿಮ್ಮಿಳ್ಳ ಇಲ್ಲ.

ತನ್ನ ಲೀಯರಾದ ಮಕ್ಕಳೇ, ನಿಂಬು ಹಾಹ ಮಾಡದಂತೆ ಈ ಮಾತುಗಳನ್ನು ನಿಮಗೆ ಬರೆಯತ್ತೇನೆ. ಯಾವನಾದರೂ ಹಾಹಮಾಡಿದರೆ ತಂದೆಯ ಲಭಯಲ್ಲಿ ನಿಲೈಪಂತನಾದ ಯೇಣು ಕೀಂತ್ರನೆಂಬ ನಹಾಯಕನು ನಮಗಿದ್ದಾನೆ (1 ಯೋಹಾನ 1:9-2:1).

ಅಧಿಕಾರಾದುವವನ್ನು ನಾವು ಕಲಯಿಬೇಕು

ಯೇಣು ನಿಮ್ಮ ಶ್ರಾವಗಳನ್ನು ಶುಧಿಕರಿಸಲು ಬರುವದರ ಬಗ್ಗೆ ಅನೇಕ

ನಂಗತಿಗಳನ್ನು ತುಲತು ಮಾತಾಡಬಹುದು. ನಂದಭರಕ್ಕನುನಾರವಾಗಿ ಯೀಸುವು ಹೆತ್ತನನ್ನು ತೊಳೆಯುವದರ ಬಗ್ಗೆ ಮಾತಾಡಿದಾಗ ಯಾವುದೋಂ ಬಿಶಿಷ್ಟವಾದದ್ದು ಅತನ ಮನಸ್ಸಿನಲ್ಲಿತ್ತು. ಆ ಯಾವುದೋಂ ಸಿಕ್ಕಿತವಾದದ್ದು ಅಧಿನವಾಗುವಂಥಿತ್ತು. ಹೆತ್ತನು ಶುಭನಾಗಿರಬೇಕಾದರೆ ಅವನು ಕರೆನ ಜಿತ್ತಕ್ಕೆ ತನ್ನನ್ನು ಅಧಿನನಸ್ತುಗಿ ಮಾಡಿಕೊಳ್ಳುವುದು ಅವಶ್ಯವಾಗಿದೆ. ಅವನು ಅದನ್ನು ಇತ್ತುಪಡಿರಬಹುದು, ಅವನು ಅದನ್ನು ಒಷ್ಟಿಕೊಳ್ಳುವಿರಬಹುದು, ಅವನು ಅದನ್ನು ಅಲತು ಕೊಳ್ಳುದೇ ಇರಬಹುದು. ಅದರೂ ಅವನು ಅಧಿನನಾಗಬೇಕು.

ಹೆತ್ತನು ತನ್ನ ಗವದೋಂದಿಗೆ ಹೊಲಾಡಿದನು. ನಾವೂ ಹಾಗೆಯೇ ಹೊಲಾಡುತ್ತೇವೆ. ಅನಂತರದಲ್ಲಿ ಹೆತ್ತನು ಅರ್ಥಮಾಡಿಕೊಳ್ಳುವನೆಂದು ಯೀಸು ಹೇಳಿದನು. ಅಂತಿಮವಾಗಿ ಹೆತ್ತನು ಕೈಪಾಪುಡದ ಹಾರವನ್ನು ಅರ್ಥ ಮಾಡಿಕೊಂಡನು ಯಾಕೆಂದರೆ ಅನಂತರ ಹಿಂಗೆ ಬರೆದನು:

ಯೌವನಸ್ಥರೇ, ಅದೇ ಲೀತಿಯಾಗಿ ಹಿಂತಿಯಿಗೆ ಅಧಿನರಾಗಿಲಿ.
ಸಿಂಪೆಲ್ರೂ ದಿನಮಾನಸ್ಸೆಂಬ ಪ್ರಸ್ತುದಿಂದ ಸೊಂಬಾಕಣ್ಣಿಕೊಂಡು
ಒಬ್ಬಿಂಚೊಬ್ಬಿರು ನೇರೆ ಮಾಡಿಲಿ. ದೇವರ ಅಹಂಕಾರಿಗಳನ್ನು ಎದುಲನುತ್ತಾನೆ.
ದಿನಲಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ.

ಹಿಂಗಿರುವದಲಂದ ದೇವರ ತ್ರಾಣವುಳ್ಳ ಹಂತದ ಕೆಳಗೆ ಸಿಮ್ಮನ್ನು
ತಗ್ಗಿಸಿಕೊಳ್ಳಲಿ; ಅತನು ತಕ್ಕ ಕಾಲದಲ್ಲಿ ಸಿಮ್ಮನ್ನು ಮೇಲಕ್ಕೆ ತರುವನು (1 ಹೆತ್ತ
5:5, 6).

ಸಿಂಹ ನಾನೂ ನತತವಾಗಿ ಯೀಸುವಿನ ರಕ್ತದಲ್ಲ ತೊಳೆಯಲ್ಪಟ್ಟರೆ,
ನಾವು ಅಧಿನತೆಯ ಜೀವನ ಪದ್ಧತಿಯಲ್ಲ ಜೀವಿಸ ಬೇಕು. “ಆದರೆ ಅತನು
ಬೆಳಕಿನಲ್ಲಿರುವಂತೆಯೇ ನಾವು ಬೆಳಕಿನಲ್ಲಿ ನಡೆದರೆ (ಯೀಸು ಅಹೋಣಿಸುವ ಲೀತಿಯಲ್ಲ
ನಾವು ಜೀವಿಸಿದರೆ) ನಾವು ಒಬ್ಬರ ಸಂಗಡಲೊಬ್ಬಿರು ಅನೆನ್ನೆನ್ನತೆಯಲ್ಲಿದ್ದೇವೆ
ಮತ್ತು ಅತನ ಮಗನಾಡ ಯೀಸುವಿನ ರಕ್ತವು ಸಕಲ ಹಾಷವನ್ನು ಸಿವಾರಣಿ ಮಾಡಿ
[ನತತವಾಗಿ]¹⁴ ನಮ್ಮನ್ನು ಶುದ್ಧಿಮಾಡುತ್ತದೆ” (1 ಯೋಹಾನ 1:7).

ಅನರಂಜಿತ ಜಾತ (ಯೋಹಾನ 13:12-17)

“ಜಾಡಿಕ್ಕನ್ನು ತೊಳೆಯುವದನ್ನು” ನಾವು ಕಡಯಬೇಕು

ಕೊನೆಯ ಹಾದವು ತೊಳೆಯಲ್ಪಟ್ಟತ್ತ: ಕೊನೆಯ ಹೆಬ್ಬೆರಿತು ಒಣಗಿಸಲ್ಪಟ್ಟಿತ್ತು,
ಯೀಸು ತಾನು ಮಾಡಿದ್ದನ್ನು ವಿಶಲಿಸಲು ಮತ್ತು ತನ್ನ ತಿಷ್ಯಲಿಗೆ ಅನ್ವಯಿಸಲು ಸಿದ್ಧ
ನಾಗಿದ್ದನು. “ಅತನು ಅವರ ಕಾಲುಗಳನ್ನು ತೊಳೆದ ಮೇಲೆ ತನ್ನ ಮೇಲೆಳ್ಳಿದಿಕೆಯನ್ನು
ಹಾಕಿಕೊಂಡು ತಿಲಿಗಿ ಹೂತುಕೊಂಡನು” (ಪ. 12). ಅತನು ಅವರೊಂದಿಗೆ
ಮಾತನಾಡಿದನು. ಯೀಸು ಬೋಂಗಿಸಿಯನ್ನು ಜಗ್ಗನ್ನು ಆಜೆಗಿಟ್ಟು, ತನ್ನ ಮೇಲೆಳ್ಳಿದಿಕೆ

ಯೆನ್ನ ಹಾಕಿಕೊಂಡನು.¹⁵ ಎಲ್ಲರ ತಣ್ಣಗಳ ಯೇನುವಿನ ಹೇಣದ್ದವು; ಅತನ ಕಡೆಗೆ ಶಿಷ್ಯರ ಸಂಪೂರ್ಣ ಗಮನವಿತ್ತು.

ಮೇಜಿನ ಬಂಗ ಯೇನು ತನ್ನ ಸ್ಥಳಕ್ಕೆ ಹಿಂದಿರುಗಿದ ತರುವಾಯ, “ನಾನು ನಿಮಗೆ ಮಾಡಿದ್ದ ಏನೆಂದು ಗೊತ್ತಾಯಿತೋ?” (ಪ. 12ಽ) ಎಂದು ಕೇಳದನು. ಅವರು ಹೀಗೆಂದು ಉತ್ತರ ಕೊಡಬಹುದಿತ್ತು: “ಎಂಥಾ ವಿಜಿತ ಪ್ರಶ್ನೆ! ನೀನು ಏನು ಮಾಡಿದ ಎಂಬುದನ್ನು ಸ್ಥಿತವಾಗಿ ತಿಜಿದಿದ್ದೇವೆ. ನೀನು ನಮ್ಮ ಹಾದಗಳನ್ನು ತೋಳಿದಿದ್ದೀನ್” ಅದರೆ ಯೇನುವಿನ ಅರ್ಥವು “ನಾನು ಮಾಡಿದ್ದನ್ನು ನೀವು ಸಿಜವಾಗಿಯಾ ತಿಜಿದಿರುವರೋ? ನಾನು ಮಾಡಿದ್ದೇನು ಮತ್ತು ನಾನು ಯಾಕೆ ಅದನ್ನು ಮಾಡಿದೆನು ಎಂಬುದನ್ನು ನೀವು ಅರ್ಥ ಮಾಡಿಕೊಂಡಿರೋ?” ಎಂದಿತ್ತು.

ಆಗ ಯೇನು ತನ್ನ ಅನ್ನಯವನ್ನು ಹೇಳಲು ಶ್ವಾರಂಜಿಸಿದನು: “ನೀವು ನನ್ನನ್ನು ಗುರುವೆಂದೂ¹⁶ ಕರೆನೆಂದೂ ಕರೆಯುತ್ತಿಲ್ಲ. ನೀವು ಕರೆಯುವುದು ನಲ; ನಾನು ಅಂಥಿವನೇ ಹೋದು. ಕರೆನೂ ಗುರುವೂ ಅಗಿರುವ ನಾನು ನಿಮ್ಮ ಕಾಲುಗಳನ್ನು ತೋಳಿದಿರಲಾಗಿ ನೀವು ನಹ ಒಬ್ಬರ ಕಾಲನ್ನು ಒಬ್ಬರ ತೋಳಿಯುವ ಹಂಗಿನವರಾಗಿ ದ್ವಿಲ್ಲ” (13, 14ಽ ಪಜನಗಳು). “ನೀವು ಹಾಗೆಯೇ ನನ್ನ ಹಾದಗಳನ್ನು ತೋಳಿಯ ಬೇಕು” ಎಂದು ಅತನು ವಾಕ್ಯವನ್ನು ಮುಗಿಸಬಹುದು ಎಂದು ಅವರು ನಿಲಂತ್ತಿಸಿದ್ದಿರ ಬೇಕು, ಅದು ನಾಂಯಾವಾದದ್ವಾರಿತ್ತು. ಅತನು 24 ಹೊಲನಾದ ಕಾಲುಗಳನ್ನು 120 ತೋಳಿಯಾದ ಕಾಲೀರಳುಗಳನ್ನು ತೋಳಿದಿದ್ದನು. ಅದರೆ ಅತನ ಹಾದಗಳ ಇನ್ನೂ ಹೊಲ ನಾಗಿದ್ದವು. ಈಗ ಅವರು ಅತನ ಹಾದಗಳನ್ನು ತೋಳಿಯುವುದು ನಾಂಯಾವಾದದ್ವಾರಿದೆ (ನಮ್ಮಾಲ್ಲ ಹೆಚ್ಚಿದವರು ಯೇನುವಿನ ಹಾದಗಳನ್ನು ತೋಳಿಯಲು ಹಿಂಜಿಲಯಿವದಿಲ್ಲ: ನಾವು ಬಹುಃ ಅದಕ್ಕಾಗಿ ನಾಲಾಗಿ ಸಿಂತುಕೊಳ್ಳುವೆವು). ಅದರ ಬದಲು ಯೇನುವು, “ನೀವು ನಹ ಒಬ್ಬರ ಕಾಲನ್ನು ಒಬ್ಬರ ತೋಳಿಯುವ ಹಂಗಿನಾಲ್ಲಿದ್ದಿಲ್ಲ. ನಾನು ನಿಮಗೆ ಮಾಡಿದ ಮೇರೆಗೆ ನೀವು ನಹ ಮಾಡುವಂತೆ ನಿಮಗೆ ಮಾಡಲಿಯನ್ನು ತೋಲಿಸಿದ್ದೇನೆ” (14ಽ, 15 ಪಜನಗಳು) ಎಂದು ಹೇಳಿದನು.

ಹಾದಗಳನ್ನು ನಾನು ತೋಳಿಯ ಬೇಕೆಂದು ಯೇನು ಬಯನುವನೋ? ಅದು ಬಹಳ ಕೆಷ್ಟದ್ವಾರಿರಾಜೀಲ್ಲ. ನಮ್ಮ ಕೆಲವು ಸ್ತೋತ್ರಿತರುಗಳನ್ನು ತಾಡಿಸಿ ನಾವು ಒಬ್ಬರ ಹಾದಗಳನ್ನು ಒಬ್ಬರ ತೋಳಿಯಬಹುದು. ಒಂದು ನಿಖಿಳ ತಾಜಲ. “ನಾನು ಮಾಡಿದಂತೆ ನೀವು ಮಾಡಿಲಿ” ಎಂದು ಯೇನು ಹೇಳಿದನು. ಇತರ ಶಿಷ್ಯರೊಂದಿಗೆ ಯಾಂದನೂ ಇದ್ದನು. ಯಾಂದನ ಹಾದಗಳನ್ನು ಯೇನು ತೋಳಿದಿದ್ದನ್ನು ನೀವು ಹೇಗೆ ಯೋಜಿಸುವಿಲ? ಯಾಂದನು ತನ್ನನ್ನು ಹಿಡಿದು ಕೊಡುವನೆಂಬುದನ್ನು ಯೇನು ಅಗಲೇ ತಿಜಿದಿದ್ದನೆಂಬುದನ್ನು ಜ್ಞಾಹಿಸಿಕೊಳ್ಳಿ. ನಾನು ಕುದಿಯುವ ನೀರನ್ನು ಇಲ್ಲವೇ ಬಳಕದ (ಬನ್ನ) ಹಜಕುಗಳನ್ನು ಹಾಲಿದ ನೀರನ್ನು ಲುಪಯೋಗಿಸಬೇಕೆಂದು ಶೋಧಿಸಲ್ಪಡಬಹುದು. ಯಾಂದನ ಹಾದಗಳನ್ನು ಒರನುವಾಗ ಜರುಕಿತ್ತುವಂತೆ ಉಜ್ಜಬಹುದಿತ್ತು. ಅದರೆ ಯೇನು ಇತರ ಎಲ್ಲರ ಹಾದಗಳನ್ನು ತೋಳಿದಂತೆಯೇ ತ್ರೀತಿಯಿಂದ ತೋಳಿದನು.¹⁷ ಸ್ತೋತ್ರಿತನಾಗಿರಲ ಇಲ್ಲವೇ ವೈಲಿಯಾಗಿರಲ ಎಲ್ಲರ “ಹಾದಗಳನ್ನು ತೋಳಿಯಲು” ಸಿಧ್ಧರಾಗಿರ ಬೇಕೆಂಬುದು ಯೇನುವಿನ ಲುದಾಹರಣೆ ನಮಗಾಗಿ ಇದೆ.

“ನಿಮಗೆ ನಿಜವಾಗಿ ಹೇಳಲ್ಪಡುವೆನೆ, ದಣಿಗಿಂತ ಅಳು ದೇಹಿಸುವನಲ್ಲ, ಕಳುಹಿಸಲ್ಪಟ್ಟವನು ಕಳುಹಿಸಿದವನಿಗಿಂತ ದೊಡ್ಡವನಲ್ಲ” (ಪ. 16) ಎಂದು ಯೇನು ಮುಂದಲಿಸಿದನು. ಸ್ತೋತ್ರಿತರೂ ವೈಲಿಗಳೂ ಎಂಬ ಬೇಳಭಾವವಿಲ್ಲದೇ ಅತನು ಎಲ್ಲರ ಹಾದಗಳನ್ನು ತೋಳಿಯ ಬಲ್ಲವನಾದರೆ ನಾವು ಹಾಗೆಯೇ ಮಾಡಬೇಕು.

“నావు ఒబ్బెఱాబ్బర హాదగెళన్న తోళీయ బేటేందు హేతుదాగ యీఎనుచిన అధిచేసిత్తు” ఎందు ప్రత్యుసికొళ్ళబేఁకు. హాదగెళన్న తోళీయువ కాయ్యపు నమ్మి ఆరాధనేగజ భాగవాగిరబేఁకేందు ఆతన అధిచేపాగిత్తు? తెలపు ధాఖుక గుంపుగలు ఇదన్న మాడుత్తపే. అపరు కండన భోజన నపన్న ఆజలనువాగ (మారు తింగజెశమ్మె వణక్కెన్నమ్మె ఇల్లపే ఆజల నువాగలిల్లా¹⁵) అవలగే హాదగెళన్న తోళీయువ ఆజరణీయరుపుదు. భాగవతినువదక్కే కరీయల్పట్టపరు హాదగెళన్న తిక్కి తోళీయుఁడు, హాలెళ్లా మాడిద శ్రౌగెళన్న కాకికోండు బయపరు. ఆజరణీయ సమయదల్ల తోళీయువదన్న మాడువపరు లటప్పుణివాగి స్వజ్ఞవాగిరుచ హాదగెళన్న తోళీయుత్తా హోఁపరు. హోలను కాలుగెళన్న తోళీయువ మాల ఉడ్డేఁపు కఁఁడు హోఁగిరుపుదు.

ఆదన్న యీఎను ఆజ్ఞాహిసియవనేఁల? హోన ఒడంబడికేయ అఱడ భాగవన్న పల్లిక్కిసిల. ఆది తైప్పర బరహగెళన్న పల్లిక్కిసిల. ఆ లింపియ ఆజరణీయ ఆది నభీయ ఆరాధనేయల్ల ఎందూ ఆజలన్లప్పటియవదిల్ల. హాదగెళన్న తోళీయువంధద్దన్న ఒందే నల నిఁచు కంపుకొఱ్ఱుఖిల. అదు 1 తిచోఁఫే 5:9, 10రల్ల. అల్ల హోలను నభీయింద నకాయ హోందలు యోఁగ్య రాద బిధచేయిర అహంతేగజ బగ్గె హేతుద్దునే:

వయస్సినల్ల అరువత్తక్కేకడిముయల్లద బిధచేయన్న బిధచేయర పట్టయల్ల సేలసబముదు: అంధచభాదరూ ఒబ్బ గండసిగే మాత్ర హేడపియా గిద్దపళూ నత్తుయిగజన్న మాడువచళీందు కెనరు గొండవచళూ ఆగిర జేఁకు. అందరే మక్కతన్న నాకిదచభాగాగల అతిథి నత్తురపన్న మాడిదవ కాగాల దేంపజనల్గా లాపజార మాడిదచభాగాల నంతపదల్ల జ్ఞాపలగే నకాయ మాడిదచభాగాల ఎల్లా నత్తుయిగజల్ల ఆనక్కియుళ్ళచభాగాల ఆగిరబేఁకు. (మారు: దేంపజనర కాలుగెళన్న తోళీదచభాగాల. నక్కచేఁదదల్ల అడిపట్టణే నోఁడిల.)

హలవారు అహంతేగజ తోడల్పట్టచె. ఒందు ఆరాధనేగే నంబంధిసిద్దరే, ఎల్లపుగజు ఆరాధనేగే నంబంధిసిద్దాగిరబేఁకు. ఇల్ల, యీఎను ఈ అధిచల్ల హేతుయవదిల్ల.

ఒందు బిలేఁషవాద ఆజరణీగే నంబంధిసి యీఎను హేతురదిద్దరే, నావు ఒబ్బెఱాబ్బర హాదగెళన్న తోళీయ బేటేందు హేతుదాగ ఆతన అధిచేసిత్తు? “హాద తోళీయువదర బగిన జిజేయల్ల నావు గెద్దిరబకదు - ఆదరే నావు హాదగెళన్న తోళీయువదన్న ఇన్ను కలతుకోండియవదిల్ల” ఎందు ప్రసంగియు లేపకనూ ఆద జాలునో కెడ్డె ఎంబపరు నలయాగి హేతుద్దరే. హోన ఒడంబడికేయ సమయగజల్ల హాదగెళన్న తోళీయుపుదు సేపకన దినతేయ కాయ్యచాగిత్తు, ఇంక్కతనేయ శతమానదల్ల అవసిగే నమానచాదమను ఇతరలగే అపరు యారే ఆగిరల, అదక్కే యాపుడే క్రయవాగి, అదఁష్ట్వై అప్పియవాగిరల - సేఁచె దూడలు ఇంక్కతుళ్ళవనాగిరుచను.

Ruth Harms Calkin එංජාකේයු “I Wonder” එංබ සඳුවනු බරේදණ. නාතු ප්‍රමියෙඩුරු කේඛලු අවශ්‍යක්තීයාරුව ප්‍රූෂ්‍යයනු ඇත් කේඛදණ:

සිංහ පිළියුබි, කරුනේ, නාමු හේරි සිනු නේච් මාදුවෙන්දය
මානසික බලු අළුවුක්ධියියා

චකා ප්‍රසිද්ධියා,

සිංහ පිළියුබි හේරි සින්ගාගි මහිජීයාර
නංඡදලු මාත්‍රනාදුවෙන්දය.

සිංහ පිළියුබි අන්ගුණු ග්‍රැන්ත් නැඩින්ලු
නාන්ඩු තුම හැඳවෙන්දඩුවනු

සිංහ පිළියුබි නැතු සිංහ අන්තිත්‍යනු නැඟ්වේදාඇඟ්‍යයන්දලු.

න්‍යාගෙංං ප්‍රූෂ්‍යයා,

සිංහ නිරුණු බෝගුංසී තොලිසී,

ධිංග්‍ර දිංග්‍රචුරා

ආංග්‍ර දිංග්‍රචුරා

යාරු නොඳය කොඳීයාලු

යාලිගා පිළියාර කාග්‍ර බ්‍රේනු බාගි,

ඡ්‍රේම න්‍යාග්‍රුදීය ඡ්‍යාම්‍යාය පිරුනාද හාඅග්‍රනු

තොං එංදු කේඛවාග නාමු හේරි ප්‍රමියා තොලනුවෙනු?“

සේච්‍යමාදුවයුතු නාතු කළපියාච්‍රු? කේඛඟ කායුගැංශනු අන්තු කේලන්ගැංශනු මාදුලු, තොලනු කායු සුළුක්ලනුවයුතු, අෂ්‍රීය ටාද ඝටාභුලික්ලන්ගැංශනු වහිසිකේංංසු ප්‍රූෂ්‍යයා, “ලාජකාරා” එංදු ඝනර්ංංයා කේඛඟ පිළිච්‍ර නමුගි නොඳු කොඳවන්ත කේලන්ගැංශනු සුළුක්ලනුවයුතු කළතු කොංඩියාච්‍රු? යේංනු යාදන හාඅග්‍රනු තොංසිය නංඡරු අවනු මේලංජස්සින කොඳීයාංද තොරඟ තොරඟ යේංනුවනු හිඹිය කොංඩු. හිංගිඳරු යේංනු න්‍යාංංසු ප්‍රූෂ්‍යයාංංසු ප්‍රූෂ්‍යයාංංසු ප්‍රූෂ්‍යයාංංසු, “ඇඩුරේඩුර තාං තොංසියා” එංදු කේංඡදුරු.

“සින්ගාගි එංඩු ඝනරු කේලන මාදුවරු?” එංදු ල්‍යාංක කේංඇතුදේ. “සිංහ එංඩු ඝනලාගාගි කේලන මාදුවරු?” එංදු කරුනු කේංඇවනු. නමුණු අන්ංකරු හාඅග්‍රනු තොංසියාච්‍ර නේච්‍යාලු ඡ්‍යාම්‍යාලාවර බේංකාගිඳුරු, කුළුග්‍රනු කුළුක්ංංත, දොංසිංංසු කුළුක්ංංසු නිංපික්ංංදාඇඟ්‍යාච්‍රු.

“පාඅන්ගු තොංසියාච්‍රු” නංඡාංංසු සිංගය ක්‍රිංං ප්‍රූෂ්‍යයාංංසු

“අදරඟු න්‍යාගාගි එවිදේ?” එංදු පිළියාලු අඩ්‍යාසීයා බයනුවනු. නේච් මාදුවයුතු කළයාපුදා එනු මාදුවයුත්දය පෙන්ද 17 කේංඇතුදේ. “සිංහ ඇතනු පිළියා කේංංත ඇරංත් මාඩියර් සිංහ අනුරුද්‍ය” එංදු යේංනු ඔත්තු ප්‍රූෂ්‍යයා කේංඇදනු. පෙන්ද 12රුණු යේංනුව්, “නාමු සිමුගි මාඩියා චින්ංදු එන්ංදු ග්‍යාම්‍යාලායා?” එංදු කේංඇදනු. අවරු පිළියා කොංංංත ඔත්තු කුළුවාදර් සිංහ

ಧನ್ಯರೇ ನಲಿ” ಎಂದು ಹೇಳಿದನು. ನಾವು ಇತರಲ್ಗೆ ಸೇವೆಮಾಡಬೇಕೆಂದು ಕೇವಲ ತಿಜಯವಹಿಸುತ್ತೇನೆ ನಾಕಾಗುವದಿಲ್ಲ; ದೇವರು ನಮ್ಮನ್ನು ಆಶಿಷವಿನಿಬೇಕಾದರೆ ನಾವು ಅದನ್ನು ಮಾಡತಕ್ಕದ್ದು.

ಈ ವಜನದಲ್ಲಿ ನಾನು ಒತ್ತಿ ಹೇಳಬೇಕೆಂದು ಬಯಾನುವ ಹದವು “ಧನ್ಯರು” ಎಂಬುದು. ಹರವತ ಪ್ರಸಂಗದಲ್ಲಿ ಧನ್ಯ ವಾಜಕಗಳಲ್ಲಿ ಇದೇ ಹದವು ಲಾಪಯೋಗಿ ನಲ್ವಟಿದೆ (ಮತ್ತೊಂದು 5:3 ಇತ್ತಾಗಿ). ಗ್ರಿಷ್ಕ ಭಾಷೆಯಲ್ಲಿ ಹದವು ಬಾಹ್ಯಲೀಪಿಯ ಹಲಸ್ಟಿಗಳ ಮೇಲೆ ಅವಲಂಜಸಿರದ, ಅಂತರಿಕ ಅನಂದ, ನಂತೋಣ ಮತ್ತು ನಮಾಧಾನವನ್ನು ನಂಬಂಧಿಸಿರುತ್ತದೆ: “ನೀವು ಈ ನಂಗತಿಗಳನ್ನು ತಿಳಿದು ಕೊಂಡರೆ, ನೀವು ಅದರಂತೆ ಮಾಡಿದರೆ ಸೀಮು ನಂತೋಣವುಳ್ಳವರಾಗುವಿಲ್ಲ” ಎಂಬ KJV ಭಾಷಾಂತರವನ್ನು ನಾನು ಇಂತಹಡ್ಡಿಂಣಿಸುತ್ತೇನೆ. ಆಳವಾದ, ನಿರಂತರವಾದ ಅನಂದದ ರಹಸ್ಯವು ಸೇವೆ ಮಾಡಲು ಕಾರಣವಂಭದ್ದು.

ಸೇವೆ ಮಾಡಿಕೊಳ್ಳುವವರು ಅತಿಯಾಗಿ ದುಃಖಿತರಾದ ಜನರಾಗಿರುವರು. ಅವರು ತಮ್ಮನ್ನು ನಲಿಯಾಗಿ ನಡಿಸಿಕೊಂಡಿಲ್ಲವೆಂದು ಯೋಜಿಸುವರು. ಅವಲಿಗೆ ನಲ್ಲಿಬೇಕಾಗಿದ್ದರನ್ನು ಅವರು ಹಡೆದಿರುವದಿಲ್ಲ. ಅವರು ಬಯಾನುವಂಥದ್ದು ಅವಲಿಗಿರುವದಿಲ್ಲ. ತಮಗೆ ಅದನ್ನು ಕೊಡುವದಕ್ಕಾಗಿ ಅವರು ಬೇರೆಯವಲಿಗಾಗಿ ಕಾದು ಕೊಂಡಿರುವರು. ಅವರು ನುಲಬಿಲ್ಲದವರಾಗಿದ್ದಾರೆ. ಯಾವಾಗೀಲೂ ನುಲಿದಿಂದಿರುವ ಜನರು ತಾವು ನುಲಿದಿದ ಇರುವೆಂಬೋ ಇಲ್ಲವೋ ಎಂಬುದರ ಬಗ್ಗೆ ಜಿಂತಿನುವದಿಲ್ಲ. ಆದರೆ ಇತರರ ನುಲ ನಂತೋಣಗಳ ಬಗ್ಗೆ ಅನಕ್ಕರಾಗಿರುವರು. ಇದು ಕೈಹಾಪುಡದ ಹಾರಗಳಲ್ಲಿ ಅತೀ ಶ್ರಾಮವುವಾದದ್ದಾಗಿದೆ.

ಮುತ್ತಾಯ

ಕೈಹಾಪುಡದ ಇತರ ಹಾರಗಳನ್ನು ಗುರುತಿಸಬಹುದು. ಆದರೆ ಇವುಗಳಿಂತ ಅಂದರೆ ದೀನತೆ, ಹಿತತೆ ಹಾಗೂ ಅನಂದದ ಹಾರಗಳಿಂತ ಯಾವುದೂ ಹೆಚ್ಚು ಮಹತ್ವದ್ದಾಗಿರುವದಿಲ್ಲ.

ನಮ್ಮೆಲ್ಲ ಪ್ರತಿಯಾಬ್ದೀ ಸೇವಕತನದ ಬಗ್ಗೆ ಕೆಲವು ಆಳವಾದ ತ್ವರ್ತಿಗಳನ್ನು ಕೇಳುವ ಅವಶ್ಯಕತೆಯಿದೆ. ನಾನು ಕರ್ತನ ಸೇವೆ ಮಾಡುತ್ತಿರುವೆನೋ? ನಾನು ನನ್ನ ಜೊತೆ ಜನರ ಸೇವೆ ಮಾಡುತ್ತಿರುವೆನೋ? ನಾನು ದಿನದಿನವೂ ಸೇವಕನಾಗಿ ಬೇಕೆಯುತ್ತಿರುವೆನೋ?²⁰

ಅಧಿನತೆಯನ್ನು ಕುಲತು ನಾವು ಕೆಲವು ವ್ಯಾಯಕ್ಕಿತ ತ್ವರ್ತಿಗಳನ್ನು ಕೇಳುವ ಅಗರ್ಯತೆಯು ಇರುವುದು. ಕರ್ತನು ಅಜ್ಞಾಹಿಸುವಾಗ ನಾವು ಕೂಡಲೇ ವಿಧೇಯಿರಾ ಗುವೆಂಬೋ ಅಥವಾ “ಇಲ್ಲ, ಕರ್ತನೆ ಎಂದೂ ಬೇಡ” ಎಂದು ಹೇತುನಂತೆ ಹೆಚ್ಚುವ ನಾದ್ಯತೆಯಿದೆಯೋ. ಹೇತುನ ಏರಡನೆಯ ಉತ್ತರವನ್ನು ನಾವು ಕಾಲಿ ಬೇಕಾಗಿದೆ: “ಕರ್ತನೇ, ನಿನು ಮಾಡಬೇಕಾದದ್ದನ್ನು ಮಾಡು. ತಲೆಯಂದ ಹಾದದರಿಗೆ ನನ್ನನ್ನು ತೊಳೆ!”²¹ ದೇವರೇ, ಕೈಹಾಪುಡದ ಹಾರಗಳನ್ನು ಕಲಾತಕೊಳ್ಳಲು ನಮಗೆ ನಾಕಾಯ ಮಾಡು!

²⁰ಇಟ್ಟಣೆಗಳು

‘ಅನ್ನಸ್ಥತೆಯಲ್ಲಿರುವವರನ್ನು ಇಲ್ಲವೇ ವಯಸ್ಸಾದ ತಂಡೆ ತಾಯಿಗಳನ್ನು ಜೋಡಾನ

ಮಾಡುವ ವೈಯಕ್ತಿಕ ದೃಷ್ಟಿಯಂತಹಗಳನ್ನು ಹಾಡಿಸಬಹುದು. ²ಶಿಷ್ಯರ ಹಾದರಗಳನ್ನು ತೊಳಿಯಂತಹದಲ್ಲಿಯ ಯೀಂನುಬಿನ ಶ್ವರ್ಯಪನ್ನು ಅನಂತರದಲ್ಲ ಅಭಿನಯಿಸಿ ತೊಲಿನಲು ಯೋಚಿಸಿದನು. ಆದರೆ ಹಾಗೆ ಚಾಡಬಾರದಿಂದ ಸಿಧಾರ್ಥಿಸಿದನು. ನಾನು ಬಹುಶಃ ಕೆಳಗಿಂತಿರುವ ಬಹುದು. ಆದರೆ ಹಿಂದಿರುಗಿ ಮೇಲಕ್ಕೆ ಬರಲು ಶತ್ರುಗಳಿಗೆ ಇನ್ನೊಂದೆಡೆಯಲ್ಲ ಬಲಶಾಲ ಯಿವಕ ಶತನಂಗಿ ಇಲ್ಲಿರೆ ಬೋಧಕನು ಒರಿಕೊಳ್ಳುವ ಈ ಸ್ಥಿತಿಯ ಹೇಗಿರಬಹುದು ಎಂಬುದನ್ನು ನಿರಾಹಿಸಿ ತೊಲಿನಲು ಬಹುದು. ³ಅಕ್ಷರಣಃವಾಗಿ ಅವರು ತಮ್ಮ ಬಲಗ್ರಾಂತಿಯಂದ ಉಂಟ ಮಾಡಿದ್ದರು. ಯಾಕಂದರೆ ಅವರು ತಿನ್ನುವ ಉಪಕರಣಗಳನ್ನು ಉಪಯೋಗಿಸಿನಾಲ್ಲ. ⁴“ಯೀಂನುಬಿಗೆ ಶ್ರಿಯಾಗಿದ್ದ ಶಿಷ್ಯನು” (ಯೋಹಾನನ 13:23). “ಯೀಂನುಬಿನ ಎದರೆ ಒರಿಕೊಂಡಿದ್ದನು” ಎಂದು ಹೇಳಲಾಗಿದೆ (ಯೋಹಾನ 13:23). ⁵ಯೀಂನುಬಿಗೆ ಯಾರು ಕೊಳಣಿಯನ್ನು ಕೊಳ್ಳಿರಿಂಬುದನ್ನು ಮತ್ತು ಶಿಷ್ಯರು ನಾಮಾನ್ಯ ಸಲರ್ಕರಣಿಗಳನ್ನು ನಜ್ಞಗೋಳಿಸಿದರೆಂದು ನಾವು ಉಹಿಂಬಹುದು. ಉಂಟಕ್ಕೆ ಸಿದ್ಧಪಡಿಸಲು ಯೀಂನುವು ಮುಂದಾಗಿ ಕಳುಹಿಸಿದ ಶಿಷ್ಯರಿಗೆ, “ಅವನು ತಕ್ಷ ನಾಮಾನೆಲ್ಲ ಸಿದ್ಧಪಡಾಗಿ ಇಟ್ಟಿರುವ ಮೇಲಂತ ಸ್ತ್ರೀ ದೊಡ್ಡ ಕೊಳಣಿಯನ್ನು ನಿಮಗೆ ತೊಲಿನುವಣು” (ಪ್ರಾಕ್ 14:15) ಎಂದು ಹೇಳಿದನು. ⁶ಇನ್ನು ಅನೇಕರು ಯಾರೇಂದರೆಯಾ ಜಗತ್ತಿನ ಬೀರೆ ಬೀರೆ ಭಾಗಗಳಲ್ಲಿಯಾ ಈ ಪದ್ಧತಿ ಯನ್ನು ಅಳಗಿನುವರು. ⁷ನಾನು ನನ್ನ ಕೊಳಣಿಯನ್ನು ತೆಗೆದು ಒಂದು ಕಡೆಯಲ್ಲ ಇಟ್ಟ ನನ್ನ ತೊಳಗಳನ್ನು ಮೇಲಕ್ಕೆ ನುಕ್ಕಿಸೆನು. ⁸ನನ್ನ ನಾಡಿನಿನ ನುತ್ತಪ್ಪತಿ ಕೆಳಗೆ ನೇಡಾಡುವಷ್ಟು ಉದ್ದೇಶಾದ ಪವಲು ನಾರ್ತಾಲ್ಲ. ಅದುದಿಲಿಂದ ಪವಾನ ತಿದಿಯನ್ನು ಹೆಚ್ಚಾಗಿ ಭಾಗವು ಕೆಳಗೆ ಜೊಡಿತಾಡುವಂತೆ ನನ್ನ ಪ್ರೌಜಿಲನೇಳಿಗೆ ಸಿಕ್ಕಿಸಿಕೊಳ್ಳುವೆನು. ⁹ಒಂದು ಚೊಂಕಾಲನ್ನೂ ಹಾದ ತೊಳಿಯಂತಹ ಅಭಿನಯ ಮಾಡುವೆನು. ¹⁰ನೇಡಿಲಿ: ಯಾಕೇಬ 4:6.

¹¹ಅಮೇಲರ್ಕಾದಲ್ಲ 13D ದೊಡ್ಡ ನೈಜಿನ ಈ ಆಗಿರುತ್ತಿರೆ. ಜಗತ್ತಿನ ವಿವಿಧ ವಿಭಾಗಗಳಲ್ಲ ಹಾದರಕ್ಕಿಗೆ ಅಳತೆಗಳ ಇನ್ನುವಾಗಿರುವದಲಿಂದ ಆಯಾ ಸ್ಥಳಗಳಲ್ಲಿಯ ಜನಲಿಗೆ ಅರ್ಥವಾಗುವ ಅಳತೆ ಹೇಳಬಹುದು. ¹²KJVಯಲ್ಲ “ತೊಳಿದನು” ಎಂದಿದೆ. ಆದರೆ “ತೊಳಿ” ಎಂದು ಇನ್ನೊಂದು ಭಾಷಾಂತರಿನಲ್ಲಿಟ್ಟು ಹಡದಿಂದ ಇಲ್ಲ ಉಪಯೋಗಿಸಿದ ಗ್ರಿಇಕ ಹಡವು ಇನ್ನುವಾಗಿದೆ. “ಸ್ಕೂಲ ಮಾಡಿದನು” ಎಂಬುದುರಿಳಿ ತೊಳಿಯಿಬಿಕೆಯು ಇರ್ಣೊಂಡಿರುವುದು. ¹³ದೇಶಿಂದ ಯು. ಎನ್. ದಲ್ಲಿ ನಾನು ನನ್ನ “ಪಿಕ್ಕಾನನ್ನು (ಇಲ್ಲವೇ ಎಳ್ಳಿಯೇ ಅಗಲ) ಇಟ್ಟು ‘y'all ಎಂಬ ಬಹುವಜನ ರೂಪ ಇರುವುದ್ದೀಲ್ಲ” ಎಂದು ಕೂಡಿಸುತ್ತೇನೆ. ಯು. ಎನ್. ದಲ್ಲಿಯ ಇತರ ಸ್ಥಳಗಳಲ್ಲ ಸ್ಥಳಕ ಬಹುವಜನದ ರೂಪಗಳವೆ (“yours” ಇತ್ಯಾಗಿ). ನಿಮ್ಮ ಸ್ಥಳಗಳಲ್ಲಿಯಾ ಬಹುಶಃ “you” ಎಂಬುದರ ನಿಡಿಗಳ್ಳಿನ ರೂಪವಿರಬಹುದು. ¹⁴ಮೂಲ ಹರ್ಷದಲ್ಲ “ಶುದ್ಧಿಕ ಲಿನುವುದು” ಎಂಬುದು ಪರಮಾನ ಕಾಲದಲ್ಲಿದ್ದ ಗ್ರೀಕಿನಲ್ಲ ನಡತ ಕಾಯ್ದಾರಿಸುವುದು ನಾಡಿನುತ್ತದೆ. ¹⁵ಕೇ ಹಂತದಲ್ಲ ನನ್ನ ನಾಡಿನ ಪವಲನ್ನು ತೆಗೆದು ಪುನಃ ನನ್ನ ಕೊಳಣಿಯನ್ನು ಹಾಕಿ ತೊಳಿತ್ತೇನೆ. ¹⁶KJVಯಲ್ಲ “Master” ಎಂದಿದ್ದು ಅದು ಹಕ್ಕೆ ಇಂದಿಇಂ ಶಳ್ಳಪಾಗಿರ್ಣಿ ಶಾಲಾ ಶಿಕ್ಷಕನಿಗೆ ಇಲ್ಲವೇ ಬೋಧಕಲಿಗೆ ನಂಬಿಂಫಿಸಿದೆ. ¹⁷ಆ ನಮಯಿದಲ್ಲ ಯಾದನು ಯೀಂನುವನ್ನು ಹಿಡಿದು ಕೊಡುವುದು ಅವಲಿಗೆ ತಿಜದಿರಾಲ್ಲ ಎಂಬುದನ್ನು ಗಮನಿಸಿಲ (ಯೋಹಾನ 13:28). ಯೀಂನು ಯಾದನನ್ನು ಇನ್ನುವಾಗಿ ನಡಿಸಿಕೊಂಡಿದ್ದರೆ, ಅದನ್ನು ಅವರು ಗಮನಿಸಬಹುದಿತ್ತು. ¹⁸ಶ್ರೀತೀ ಭಾನುವಾರದ ಅಜರಣೆಯನ್ನು ಹೇಳಿ ಒಡಂಬಿಸಿಕೆ ಬೋಧಿಸುತ್ತದೆ. ¹⁹ಕಾನ್ಸ್ಯಾನ್ದಲ್ಲಿಯ ಸಿಯಲ್ಲಿಯಲ್ಲಿ ಹಾಲ್ಡಿಂಗ್ 1994 ರಂದು “The Challenge of Excellence” ಎಂಬ ವಿಷಯದ ಮೂಲೆ ಲಭಿಸಿದ ರೇಜಿಸ್ಟ್ರೆಷನ್ ಅವರ ಭಾಷಣಿದಿಂದ ಈ ಹರ್ಷಪು ತೆಗೆದುಹೊಳ್ಳಲಿಟ್ಟಿದೆ. ²⁰“ನಾವು ನೇಡೆ ಮಾಡುತ್ತಿರುವ ನಭಿಯಾಗಿರುವೆಂದೋ” ಎಂದು ಪ್ರಸಂಗದಲ್ಲ ಕೇಳಿತ್ತೇನೆ.

²¹ಕೇ ಮಾತುಗಳ ಸಹಜವಾಗಿ ಅಮಂತ್ರಣಕ್ಕೆ ನಡಿಸುತ್ತವೆ.